



LCR NO : AC81013
ಶ್ರಮ ಸಂಖ್ಯೆ / SLNo: 912023078450913
ದಿನಾಂಕ / Date: 03/10/2023
ಸ್ಥಳ /ಶಿಬಿರ/ತಾಲೂಕು




Government of Karnataka
Department of Legal Metrology

ಸತ್ಯಾಪನ ಪ್ರಮಾಣಿ ಪತ್ರ
/ CERTIFICATE OF VERIFICATION

ಕರ್ನಾಟಕ ಲೀಗಲ್ ಮೆಟ್ರಾಲಜಿ (ಜಾರಿ) ನಿಯಮಗಳು 2011 ರ

ನಿಯಮ 4 (8) (c) ಹಾಗೂ ಷೆಡ್ಯೂಲ್ VIII ರಂತೆ See Rule 4(8)(c) Schedule VIII of
The Karnataka Legal Metrology (Enforcement) Rules,2021



Place : (Trader Premises)

ನಾನು ಈ ದಿನ ESSAE TERAOKA PVT LTD, Plot No 4B,Bommasandra Industrial Area, Bangalore-560099 ಇವರಿಗೆ ಸಂಬಂಧಪಟ್ಟು, ಈ

ಕೆಳಗೆ ನಮೂದಿಸಿರುವ ತೂಕ, ಅಳತೆ ಇತ್ಯಾದಿಗಳನ್ನು, ಸತ್ಯಾಪನೆ ಮಾಡಿದ್ದೇನೆ ಮತ್ತು, ಮೊಹರು ಮಾಡಿದ್ದೇನೆ.

I hereby certify that i have this day verified and stamped the under mentioned weights,measures,etc., belonging to

ಪರಿಮಾಣಿ Quantity	ತೂಕಗಳು, ಅಳತೆಗಳು, ತೂಕ ಮತ್ತು ಅಳತೆ ಸಾಧನಗಳು, ಅವುಗಳ ಸಾಮರ್ಥ್ಯ ಮಾದರಿ /ವರ್ಗ, ತಯಾರಿಸಿದವರು ಹಾಗೂ ಇತರ ವಿವರಗಳು Weights,Measures,Weighing and Measuring Instruments,Capacity,Class,Manufacturer,Type etc	ಸತ್ಯಾಪನ ಶುಲ್ಕ Verification Fee Rs.	ಸಾರಿಗೆ ಮತ್ತು ಇತರ ವೆಚ್ಚಗಳು Carriage,Conveyance adjusting charges etc., In Rs.
1	NAWI-E:- Capacity: 30 kg - Make: ESSAE TERAOKA - Class: Class III - Evaluate: 5g Minimum Capacity 20 e - Model No: SI-810PR - Digital - Serial No: SI81023408995	350	CPP
Grand Total			₹ 350.00

ಉಪಯೋಗದಿಂದ ಸಹ/Used By ESSAE TERAOKA PVT LTD

ಮುಂದಿನ ಸತ್ಯಾಪನ ದಿನಾಂಕ /Next Verification due on **02-10-2024**
or date after repair , before being put into use, whichever is earlier.

ಸೂಚನೆ:-
1) In the case of rejected weights,measures,etc the Legal Metrology Officer shall give separate certificate of rejection mentioning the reasons of rejection against each item.

2) Please use LCR NO for further transactions.

3) As per rule 4(13) of above said rules this verification certificate should be exhibited at the trade premises in a conspicuous place.

4) This document is digitally signed, manual signature not required.

₹ ರೂ (ಅಕ್ಷರಗಳಲ್ಲಿ)

(in words) Three Hundred and Fifty only



(Signature)

Legal Metrology Officer

Digitally signed By MANOJ KUMAR GAJARE, Date: 03/10/2023